



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೬, ನವೆಂಬರ್, ೨೦೨೪(ಕಾರ್ತಿಕ, ೧೫, ಶಕವರ್ಷ, ೧೯೪೬) BENGALURU, WEDNESDAY, 06, NOVEMBER, 2024(KARTHIKA, 15, SHAKAVARSHA, 1946)	ನಂ. ೫೩೧ No.531
-----------------------	---	-------------------

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು

ಸಂಖ್ಯೆ: ಚುನಾ / ಗ್ರಾ.ಪಂ/ ಸಿ.ಆರ್ / 07// 2023-24

ದಿನಾಂಕ: 30.10.2024

ಪ್ರಥಮ ಅಧಿಸೂಚನೆ

(ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4ರಡಿ)

ವಿಷಯ : ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶಃ ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯಿತಿಯನ್ನಾಗಿ ರಚಿಸುವ ಕುರಿತು.

- ಉಲ್ಲೇಖ :
1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಇಇ 64 ಕೆಎಂಆರ್ 2017, ಬೆಂಗಳೂರು, ದಿನಾಂಕ: 26.03.2018.
 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು ರವರ ಪತ್ರ ಸಂಖ್ಯೆ.RDPR/548/GPA/2023, ದಿನಾಂಕ : 29.08.2024.
 3. ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ರವರ ಪತ್ರ ಸಂ.ಚುನಾ/ಗ್ರಾಪಂ/ ಸಿ.ಆರ್-1/2024-25 ದಿನಾಂಕ 30.09.2024
 4. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಬೆಂಗಳೂರು ರವರ ಪತ್ರ ಸಂಖ್ಯೆ.ಆಡಳಿತ(1)/ಸಿ.ಆರ್/25/2023-24 ದಿನಾಂಕ 28.10.2024

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ದೊಡ್ಡತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶದೊಂದಿಗೆ ಬೆಟ್ಟದಾಸನಪುರ ಗ್ರಾಮ ಸೇರಿಸಿ ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಪ್ರಕರಣ (9)ರಂತೆ ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ಪ್ರದೇಶವೆಂದು ಭಾಗಶಃ ಮೇಲ್ದರ್ಜೆಗೇರಿಸಿ ಉಲ್ಲೇಖ (1)ರಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಅದರಂತೆ, ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶಃ ಪರಿವರ್ತನೆಯಾಗಿರುವುದರಿಂದ

(೧)

ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳ ವಿವರ ಈ ಕೆಳಕಂಡಂತಿರುತ್ತದೆ

ಕ್ರ. ಸಂ.	ಗ್ರಾಮದ ಹೆಸರು	ಸರ್ವೆ ನಂಬರ್‌ಗಳು
1	ಹೊಮ್ಮದೇವನಹಳ್ಳಿ	ಪೂರ್ಣ ಕಂದಾಯ ಗ್ರಾಮ
2	ವಿಟ್ಟಸಂದ್ರ	ಪೂರ್ಣ ಕಂದಾಯ ಗ್ರಾಮ
3	ಮೈಲಸಂದ್ರ	ಪೂರ್ಣ ಕಂದಾಯ ಗ್ರಾಮ

ಉಲ್ಲೇಖ (1)ರ ಅಧಿಸೂಚನೆಯಿಂದ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶಃ ಪರಿವರ್ತನೆಯಾಗಿರುವುದರಿಂದ ಉಳಿದ 03 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳನ್ನು ಹೊಸದಾಗಿ ಸೃಜಿಸಲು ಉಲ್ಲೇಖ (2)ರಂತೆ ಸರ್ಕಾರದ ಅನುಮತಿ ನೀಡಲಾಗಿದೆ. ಈ ಕುರಿತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರಡಿ ನಿಯಮಾನುಸಾರ ಮುಂದಿನ ಕ್ರಮವಹಿಸಬೇಕಾಗಿರುತ್ತದೆ.

ಅದರಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರ ಮೇರೆಗೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಈ ಕೆಳಕಂಡ ಗ್ರಾಮಪಂಚಾಯಿತಿಯನ್ನು ಹೊಸದಾಗಿ ಸೃಜಿಸಲು ಉದ್ದೇಶಿಸಿದ್ದು, ಈ ಕೆಳಕಂಡ ಪಟ್ಟಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಬದಲಾವಣೆ/ ಸೇರ್ಪಡೆ/ ವರ್ಗಾವಣೆಯಾದ ಗ್ರಾಮಪಂಚಾಯಿತಿಗಳನ್ನು ಮಾತ್ರ ನಮೂದಿಸಲಾಗಿದೆ. ಸದರಿ ಪಟ್ಟಿಯಲ್ಲಿ ದಾಖಲಾಗದ/ ನಮೂದಾಗದ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ತಾಲ್ಲೂಕಿನ ಹೆಸರು : ಬೆಂಗಳೂರು ದಕ್ಷಿಣ ತಾಲ್ಲೂಕು

ಹೊಸದಾಗಿ ಸೃಜಿಸಲು ಉದ್ದೇಶಿಸಿರುವ ಗ್ರಾಮಪಂಚಾಯಿತಿಗಳ ವಿವರ

ಕ್ರ. ಸಂ.	ಗ್ರಾಮ ಪಂಚಾಯಿತಿ ಹೆಸರು	ಗ್ರಾಮದ ಹೆಸರು	2011ರ ಜನಸಂಖ್ಯೆ	ಷರಾ
1	2	3	4	5
1.	ಹೊಮ್ಮದೇವನಹಳ್ಳಿ	ಹೊಮ್ಮದೇವನಹಳ್ಳಿ	4777	ಈ ಮೂರು ಗ್ರಾಮಗಳನ್ನು (ದಾಖಲೆ ಗ್ರಾಮಗಳಾದ ದಿಣ್ಣೆಪಾಳ್ಯ, ವಿಟ್ಟಸಂದ್ರ ಪಾಳ್ಯ, ಮತ್ತು ವಡ್ಡರಪಾಳ್ಯ ಒಳಗೊಂಡಂತೆ) ಸೇರಿಸಿ ಹೊಮ್ಮದೇವನಹಳ್ಳಿಯನ್ನು ಕೇಂದ್ರ ಸ್ಥಾನವನ್ನಾಗಿರಿಸಿ ಹೊಸ ಗ್ರಾಮ ಪಂಚಾಯಿತಿಯನ್ನಾಗಿ ಸೃಜಿಸಲು ಉದ್ದೇಶಿಸಲಾಗಿದೆ.
		ವಿಟ್ಟಸಂದ್ರ	1184	
		ಮೈಲಸಂದ್ರ	3015	
		ಒಟ್ಟು	8976	

ಮೇಲ್ಕಂಡ ಗ್ರಾಮಪಂಚಾಯಿತಿ ಹೊಸದಾಗಿ ಸೃಜಿಸುವ ಬಗ್ಗೆ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಂಬಂಧಪಟ್ಟ ತಹಸೀಲ್ದಾರರಿಗಾಗಲೀ ಅಥವಾ ಜಿಲ್ಲಾಧಿಕಾರಿಗಳ ಕಛೇರಿಗಾಗಲೀ ದಿನಾಂಕ : 30.11.2024 ರೊಳಗಾಗಿ ಸಲ್ಲಿಸಬಹುದಾಗಿದೆ.

ಸದರಿ ಸಲಹೆ ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿದ ನಂತರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ (4)(2) ರಡಿ ಅಂತಿಮ ಅಧಿಸೂಚನೆಯನ್ನು ದಿನಾಂಕ 10.12.2024 ರಂದು ಪ್ರಕಟಿಸಲಾಗುವುದು.

(ಜಗದೀಶ.ಜಿ, ಭಾ.ಆ.ಸೇ.,)

ಜಿಲ್ಲಾಧಿಕಾರಿ

ಬೆಂಗಳೂರು ನಗರ ಜಿಲ್ಲೆ.